



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 28 | ಸಂಚಿಕೆ : 52 | ಏಪ್ರಿಲ್ 6, 2022 | ಬುಧವಾರ | ಪುಟಗಳು : 8 | ಬೆಲೆ : 2/-

ಸಹಕಾರ ಕ್ಷೇತ್ರವನ್ನು ನಾವೆಲ್ಲರೂ ಸೇರಿ ಸದೃಢಗೊಳಿಸಬೇಕು - ಕೇಂದ್ರ ಸಹಕಾರ ಸಚಿವ ಅಮಿತ್ ಶಾ



ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿ, ಸಹಕಾರ ಇಲಾಖೆ ಆಯೋಜಿಸಿದ್ದ ಸಹಕಾರ ಸಮ್ಮೇಳನವನ್ನು ಉದ್ಘಾಟಿಸಿದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ಸಹಕಾರ ರಂಗದ ಕುರಿತು ಹೆಚ್ಚಿನ ಅರಿವು ಮೂಡಿಸಲು ಸಹಕಾರ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಘೋಷಿಸಿದರು. ಸಹಕಾರ ಕ್ಷೇತ್ರದ ಪಾರದರ್ಶಕ ನಿರ್ವಹಣೆಗೆ ನೀತಿ ಜಾರಿಗೊಳಿಸುವುದಾಗಿಯೂ ಪ್ರಕಟಿಸಿದ್ದಾರೆ. ಇದೇ ವೇಳೆ, ಹಾಲು ಉತ್ಪಾದಕರಿಗೆ ಕ್ರೆಡಿಟ್ ಕಾರ್ಡ್ ವಿತರಿಸಲು ಉದ್ದೇಶಿಸಿದ್ದು, ಈ ಯೋಜನೆ ಕರ್ನಾಟಕದಿಂದಲೇ ಪ್ರಾಯೋಗಿಕವಾಗಿ ಆರಂಭವಾಗಲಿದೆ ಎಂದು ಸಹಕಾರ ಇಲಾಖೆ ಆಯೋಜಿಸಿದ್ದ ಸಹಕಾರ ಸಮ್ಮೇಳನದಲ್ಲಿ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ನ ಲಾಂಛನ

ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಮೂಲಕ ಎಲ್ಲಾ ಹಾಲು ಉತ್ಪಾದಕರಿಗೆ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಇದು ಪ್ರಾಯೋಗಿಕವಾಗಿ ಕರ್ನಾಟಕದಿಂದಲೇ ಆರಂಭವಾಗಲಿ. ಇದಕ್ಕೆ ಬೇಕಾದ ಎಲ್ಲ ಸಹಕಾರ-ಸಹಾಯವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಆಶ್ವಾಸ ನೀಡಿದರು.

ಆರ್ಥಿಕ ಸಂಕಷ್ಟದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ಕೇಂದ್ರ ಸರ್ಕಾರವು ಕಾರ್ಯೋನ್ಮುಖವಾಗಿದ್ದು, ಕಾನೂನು ತರಲು ಮುಂದಾಗಿದೆ. ಈ ಸಂಬಂಧ ಕರಡನ್ನು ಸಿದ್ಧಪಡಿಸಲಾಗುತ್ತಿದೆ. ನಂತರ ಎಲ್ಲಾ ರಾಜ್ಯಗಳಿಗೂ ಅದನ್ನು ಕಳುಹಿಸಿಕೊಡಲಾಗುವುದು. ಕಾನೂನು ಅಳವಡಿಸಿ

ಪಟ್ಟಣ ಸಹಕಾರ ಬ್ಯಾಂಕುಗಳ ಗಮನಕ್ಕೆ

ಬೆಂಗಳೂರು : ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಸಾಲಗಳನ್ನು ರೈತರಿಗೆ ಭಾರತೀಯ ರಿಜರ್ವ್ ಬ್ಯಾಂಕಿನ ನಿರ್ದೇಶನದಂತೆ ಸಾಲಗಳನ್ನು ವಿತರಿಸುತ್ತಿವೆ. ಸದರಿ ಸಾಲಗಳನ್ನು ಈ ಹಿಂದೆ ಸಬ್-ರಿಜಿಸ್ಟ್ರಾರ್ (ಉಪ-ನೋಂದಣಿ) ಕಛೇರಿಯಲ್ಲಿ ಭೌತಿಕವಾಗಿ ನೋಂದಣಿ ಮಾಡಿಕೊಳ್ಳುತ್ತಿದ್ದವು. ಈಗ ರಾಜ್ಯ ಸರ್ಕಾರವು FRUITS ತಂತ್ರಾಂಶಗಳನ್ನು ಬಳಸಿ ಸಾಲಗಳನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.

ಮಹಾಮಂಡಳವು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಪ್ರೊಟ್ರೋನ ಯೋಜನಾ ನಿರ್ದೇಶಕರು ಹಾಗೂ ಸಹಕಾರ ಸಂಘಗಳ ನಿಬಂಧಕರೊಂದಿಗೆ ಸತತವಾಗಿ ಪತ್ರ ವ್ಯವಹಾರ, ನಿರಂತರ ಸಂಪರ್ಕಿಸಿದ ಪ್ರಯತ್ನವಾಗಿ ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಅನುಕೂಲವಾಗುವಂತೆ ಪ್ರೊಟ್ರೋ ತಂತ್ರಾಂಶ ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳು ಕೃಷಿ ಸಂಬಂಧಿತ ಮಾರ್ಕೆಟ್‌ಗೇಜ್ ಸಾಲಗಳನ್ನು FRUITS ವೆಬ್‌ಪೋರ್ಟ್‌ನಲ್ಲಿ ನೋಂದಾಯಿಸಿ ಮಾರ್ಕೆಟ್‌ಗೇಜ್ ಮಾಡಿಕೊಳ್ಳಲು ನೇರವಾಗಿ ಇ-ಆಡಳಿತ ಕೇಂದ್ರದ ಪ್ರೊಟ್ರೋ ಶಾಖೆಯ Email ID : pdfruits-ceg@karnataka.gov.in ಹಾಗೂ sadhfruits-ceg@karnataka.gov.in ಗಳಿಗೆ ಕೋರಿಕೆ ಸಲ್ಲಿಸಬಹುದಾಗಿದೆ. ಅದರ ತರುವಾಯ Login ID ಗಳನ್ನು ನೀಡಲಾಗುವುದು ಎಂದು ಪ್ರೊಟ್ರೋನ ಯೋಜನಾ ನಿರ್ದೇಶಕರು ತಿಳಿಸಿರುತ್ತಾರೆ.



ಅಧಾರ್ ಜೊತೆ ಜೋಡಣೆ ಆಗದ ಪ್ಯಾನ್
2023ರ ಮಾರ್ಚ್ ನಂತರ ನಿಷ್ಕ್ರಿಯ

2



ಸುಕೋ ಬ್ಯಾಂಕು : ಶೂನ್ಯ ಎನ್‌ಪಿಎ
ಸಾಧನ- 4.74 ಕೋಟಿ ಲಾಭಗಳಿಗೆ

4



ನಿಮ್ಮ ಪ್ರಶ್ನೆ -
ನಮ್ಮ ಉತ್ತರ

7

ಅತ್ತೀಯ ಸಹಕಾರಿಗಳೇ...



ಎಲ್ಲ ಬಗೆಯ ಆರ್ಥಿಕ ಬಿಕ್ಕಟ್ಟುಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸಿ ಪಟ್ಟಣ ಸಹಕಾರ ಬ್ಯಾಂಕುಗಳು ಉತ್ತಮ ಸಾಧನೆ ಮಾಡಿವೆ

ಈ ದೇಶದ ಜನರಿಗೆ ಆರ್ಥಿಕ ಸಂಕಷ್ಟ ಮೊದಲು ಶುರುವಾಗಿದ್ದು 2016 ನವೆಂಬರ್ 8ರಂದು. ಅಂದು ರಾತ್ರಿ, ಇದ್ದಕ್ಕಿದ್ದಂತೆ ಕಿರುತೆರೆಯ ಮೇಲೆ ಕಾಣಿಸಿಕೊಂಡ ಪ್ರಧಾನಿ ನರೇಂದ್ರ ಮೋದ ಅವರು ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದ್ದರು, ಕಾರಣಗಳನ್ನು ನೀಡಿದರು.

ಅಲ್ಲಿಂದ ಕೆಲ ತಿಂಗಳುಗಳ ಕಾಲ ಜನರ ಪರಿಪಾಟಲು, ಬ್ಯಾಂಕಿಂಗ್ ವಲಯದ ತಡಬಡಾಯಿಸುವಿಕೆ ಶುರುವಾಯಿತು. ಇದಕ್ಕೆ ಸಹಕಾರ ವಲಯದ ಬ್ಯಾಂಕುಗಳು ಹೊರತಾಗಿರಲಿಲ್ಲ. ಆದರೆ, ನೋಟುಗಳ ಅಮಾನ್ಯೀಕರಣ ಕಾಲ ಘಟ್ಟವನ್ನು ಸಹಕಾರ ವಲಯದ ಬ್ಯಾಂಕುಗಳು ಅತ್ಯಂತ ದಕ್ಷತೆಯಿಂದ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಶ್ಲಾಘನೀಯವಾಗಿದ್ದು ಒಂದು ಹಂತವಾಗಿತ್ತು.

ಆದರೆ, ದೇಶ ಆರ್ಥಿಕ ಚೇತರಿಕೆಯ ಹಾದಿಗೆ ಮರಳುತ್ತಿರುವಷ್ಟರಲ್ಲಿ, ಇಡೀ ವಿಶ್ವವೇ ಬೆಚ್ಚಿ ಬೀಳುವಂತೆ ಕೊರೋನಾ ಸಾಂಕ್ರಾಮಿಕ ಸೋಂಕು ಹರಡಿತು. ಮೊದಲ ಮತ್ತು ಎರಡನೇ ಕೋವಿಡ್ ಅಲೆಯ ಲಾಕ್‌ಡೌನ್ ಕಾರಣದಿಂದಾಗಿ ದೇಶದ ಹಾಗೂ ರಾಜ್ಯದ ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡಿತು. ಇದು ಆರ್ಥಿಕತೆಯ ಮೇಲಿನ ಎರಡನೇ ಹೊಡೆತವಾಗಿತ್ತು.

ಸುದೀರ್ಘ ಅವಧಿಯ ಲಾಕ್‌ಡೌನ್ ನಿರ್ಬಂಧಗಳಿದ್ದರೂ, ಸಾಂಕ್ರಾಮಿಕ ಹರಡಿದ ಸಂದರ್ಭದಲ್ಲಿ ಸಹಕಾರ ಬ್ಯಾಂಕುಗಳು ಎಲ್ಲ ನಿಬಂಧನೆಗಳನ್ನು ಪಾಲಿಸಿ, ಅಡೆತಡೆಗಳನ್ನು ಎದುರಿಸಿ ತಮ್ಮ ಗ್ರಾಹಕರಿಗೆ ಶ್ಲಾಘನೀಯ ಸೇವೆ ಸಲ್ಲಿಸಿರುವುದನ್ನು ನೀವೆಲ್ಲರೂ ಬಲ್ಲರಿ. ಆರ್ಥಿಕತೆಯನ್ನು ಮರು ಸ್ಥಾಪನೆ ಮಾಡಲು ಒಗ್ಗಟ್ಟಿನಿಂದ ಹೋರಾಡುತ್ತಿರುವ ಸಂದರ್ಭದಲ್ಲಿ, ಎಲ್ಲ ಸಮುದಾಯಗಳ ಜನರ ಆರೋಗ್ಯ-ಆರ್ಥಿಕ ಚೇತರಿಕೆಗೆ ನೆರವು ನೀಡುವಲ್ಲಿ ಸಹಕಾರ ಸಂಘ-ಸಂಸ್ಥೆಗಳು ಮುಂದೆ ನಿಂತು ಜವಾಬ್ದಾರಿಯಿಂದ ಹಾಗೂ ದಿಟ್ಟತನದಿಂದ ಕೆಲಸ ನಿರ್ವಹಿಸಿವೆ. ಇದು ಸಾಧ್ಯವಾಗಿದ್ದು ಎಲ್ಲೆಡೆ ಇರುವ ಬೃಹತ್ ನಮ್ಮ ಸಹಕಾರಿ ವ್ಯವಸ್ಥೆಯಿಂದ ಎಂದು ಹೇಳಬಯಸುತ್ತೇನೆ. ಇತ್ತೀಚಿನ ಕೆಲ ತಿಂಗಳುಗಳಿಂದ ದೇಶದ ಆರ್ಥಿಕ ಚಟುವಟಿಕೆಗಳು ಶುರು ಚೇತರಿಕೆಯ ಹಾದಿ ಹಿಡಿದಿದ್ದು, ಪಟ್ಟಣ ಸಹಕಾರ ಬ್ಯಾಂಕುಗಳ ಪಾಲಿಗೆ ಆಶಾದಾಯಕವಾಗಿದೆ.

ನಮ್ಮ ಸಹಕಾರ ಕ್ಷೇತ್ರದ ಬ್ಯಾಂಕುಗಳು 2021-22ರ ಆರ್ಥಿಕ ಸಾಲಿನಲ್ಲಿ ಉತ್ತಮ ವಹಿವಾಟು ನಡೆಸಿವೆ. ಮಾತ್ರವಲ್ಲ ನಿವ್ವಳ ಲಾಭವನ್ನೂ ಗಳಿಸಿದ್ದು, ಹಲವು ಬ್ಯಾಂಕುಗಳು ಅನುತ್ತಾದಕ ಆಸ್ತಿಯನ್ನು ಶೂನ್ಯಕ್ಕಿಳಿಸಿಕೊಂಡು ಮಹತ್ತರ ಸಾಧನೆ ಮಾಡಿವೆ. ಷೇರುದಾರರಿಗೆ ಉತ್ತಮ ಲಾಭಾಂಶವನ್ನು ನೀಡಿವೆ ಮಾತ್ರವಲ್ಲ, ಸರ್ಕಾರಕ್ಕೆ ತೆರಿಗೆ ಪಾವತಿಸಿ, ಕೋಟ್ಯಾಂತರ ರೂಪಾಯಿಗಳ ಲಾಭವನ್ನೂ ಗಳಿಸಿವೆ ಎನ್ನುವುದನ್ನು ನಾನು ಹೆಮ್ಮೆಯಿಂದ ಹೇಳಬಯಸುತ್ತೇನೆ.

ಎಲ್ಲ ಬಗೆಯ ಆರ್ಥಿಕ ಬಿಕ್ಕಟ್ಟುಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸಿ ಪಟ್ಟಣ ಸಹಕಾರ ಬ್ಯಾಂಕುಗಳು ಉತ್ತಮ ಸಾಧನೆ ಮಾಡಿವೆಯೆಂದರೆ, ಅದಕ್ಕೆ ಗ್ರಾಹಕರ, ಸದಸ್ಯರ, ಆಡಳಿತ ಮಂಡಳಿ ಸದಸ್ಯರ, ಸಿಬ್ಬಂದಿಗಳ ಸಹಕಾರ, ನಂಬಿಕೆಯೇ ಕಾರಣ ಎಂದು ಹೆಮ್ಮೆಯಿಂದ ಹೇಳ ಬಯಸುತ್ತೇನೆ. ನಮ್ಮ ನೀವುಗಳು ಮೇಲೆ ಇರಿಸಿರುವ ನಂಬಿಕೆ, ಸಹಕಾರ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುವ ನಮಗಲ್ಲ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಹುರುಪು ತುಂಬಿದೆ. ಇದರಿಂದ ಸಹಕಾರ ಚಳವಳಿ ಇನ್ನೂ ಸದೃಢಗೊಂಡು ಜನಪರ ಸೇವೆಗೆ ಅಣಿಗೊಳ್ಳಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.

» ಎಚ್.ಕೆ. ಪಾಟೀಲ
ಅಧ್ಯಕ್ಷರು

... 1ನೇ ಪುಟದಿಂದ

ಮಾಡಿಕೊಂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಶಾ ತಿಳಿಸಿದರು.

ಕರ್ನಾಟಕದ ಸಹಕಾರ ವಲಯ ದೇಶದ ಹಳೆಯ ಸಹಕಾರ ವಲಯವಾಗಿದೆ. ಸಿದ್ಧನಗೌಡ ಪಾಟೀಲರು ಸಹಕಾರ ವಲಯದ ನಿರ್ಮಾತ್ಮಗಳಾಗಿದ್ದಾರೆ. ಆ ಮಹಾನ್ ವ್ಯಕ್ತಿಗೆ ನನ್ನ ಪ್ರಣಾಮಗಳು. ಸಹಕಾರ ವಲಯಕ್ಕೆ ಗಾಂಧೀಜಿ, ಪಟೇಲರ ಪ್ರೇರಣೆಯಿದೆ. ನಂದಿನಿ ಹಾಲು ಉತ್ಪನ್ನ ಕೋಟ್ಯಂತರ ಜನಕ್ಕೆ ತಲುಪುತ್ತಿದೆ ಎಂದರು.

ಸಹಕಾರ ವಲಯಕ್ಕೆ ಮಹಿಳೆಯರಿಂದ ದೊಡ್ಡ ಕೊಡುಗೆ ಹರಿದುಬಂದಿದೆ. ಸಹಕಾರ ಕ್ಷೇತ್ರವನ್ನು ಸಮೃದ್ಧಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಹಲವು ಯೋಜನೆ ಜಾರಿಗೊಳಿಸಿದ್ದಾರೆ. ಇನ್ನಷ್ಟು ಯೋಜನೆ ನೀಡಲಿದ್ದಾರೆ. ಕ್ಷೀರಕ್ರಾಂತಿ ಮತ್ತಷ್ಟು ಉನ್ನತೀಕರಣಗೊಳಿಸಿದರೆ ರೈತರಿಗೆ ಲಾಭವಾಗುತ್ತದೆ. ಸಹಕಾರಿ ಕ್ಷೇತ್ರ ಜನ ಆಂದೋಲನವಾಗಬೇಕು. ಆರ್ಥಿಕ ಸಬಲೀಕರಣಗೊಳಿಸಲು ಇದು ತುಂಬಾ ಸಹಕಾರಿಯಾಗಿದೆ. ನಮ್ಮ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಇನ್ನೂ ಹೆಚ್ಚು ಕೊಡುಗೆ ನೀಡಲಿದೆ ಎಂದು ನುಡಿದರು.

ಆಧಾರ್ ಜೊತೆ ಜೋಡಣೆ ಆಗದ ಪ್ಯಾನ್ 2023ರ ಮಾರ್ಚ್ ನಂತರ ನಿಷ್ಕ್ರಿಯ

ನವದೆಹಲಿ : ಪ್ಯಾನ್ ಸಂಖ್ಯೆಯನ್ನು ಆಧಾರ್ ಜೊತೆ 31.03.2022ರೊಳಗೆ ಜೋಡಣೆ ಮಾಡದೆ ಇದ್ದರೆ, ರೂ.1,000ವರೆಗೆ ದಂಡ ಪಾವತಿಸಬೇಕಾಗಬಹುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಆಧಾರ್ ಜೊತೆ ಜೋಡಣೆ ಮಾಡದೆ ಇದ್ದರೆ ಅಂತಹ ಪ್ಯಾನ್ ಸಂಖ್ಯೆಗಳು 2023ರ ಮಾರ್ಚ್‌ವರೆಗೆ ಜಾರ್ತಿಯಲ್ಲಿ ಇರುತ್ತವೆ ಎಂದೂ ಹೇಳಿದೆ.

ಪ್ಯಾನ್-ಆಧಾರ್ ಜೋಡಣೆಯ ಗಡುವನ್ನು ನೇರ ತೆರಿಗೆಗಳ ಕೇಂದ್ರ ಮಂಡಳಿಯು (ಸಿಬಿಡಿಟಿ) ಹಲವು ಬಾರಿ ವಿಸ್ತರಣೆ ಮಾಡಿದೆ. ಗಡುವು 31.03.2022ಕ್ಕೆ ಕೊನೆಗೊಂಡಿದೆ. ಈ ವರ್ಷದ ಜೂನ್ 30ರೊಳಗೆ ಪ್ಯಾನ್-ಆಧಾರ್ ಜೋಡಣೆ ಮಾಡುವವರು ರೂ.500ದಂಡ ಪಾವತಿಸಬೇಕು. ಆ ತಾರೀಖಿನ ನಂತರದಲ್ಲಿ ದಂಡದ ಮೊತ್ತವು ರೂ.1,000ಕ್ಕೆ ಹೆಚ್ಚಳ ಆಗಲಿದೆ ಎಂದು ಸಿಬಿಡಿಟಿ ಹೇಳಿದೆ. ಪ್ಯಾನ್-ಆಧಾರ್ ಜೋಡಣೆ ಮಾಡದೇ ಇರುವವರು 2023ರ ಮಾರ್ಚ್ 31ರವರೆಗೆ ಪ್ಯಾನ್ ಸಂಖ್ಯೆ ಬಳಸಿ ಆದಾಯ ವಿವರ ಸಲ್ಲಿಸಬಹುದು, ತೆರಿಗೆ ರೀಫಂಡ್ ಪಡೆದುಕೊಳ್ಳಬಹುದು. 2023ರ ಮಾರ್ಚ್ 31ರವರೆಗೂ ಜೋಡಣೆ ಮಾಡದೆ ಇದ್ದರೆ, ಪ್ಯಾನ್ ಸಂಖ್ಯೆ ನಿಷ್ಕ್ರಿಯವಾಗುತ್ತದೆ. ಪ್ಯಾನ್ ಸಂಖ್ಯೆಯನ್ನು ಅಗತ್ಯ ಇರುವಲ್ಲಿ ಉಲ್ಲೇಖಿಸದೆ ಇದ್ದರೆ ಸಂಬಂಧಪಟ್ಟ ಕಾನೂನುಗಳ ಅಡಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿಬಿಡಿಟಿ ಎಚ್ಚರಿಸಿದೆ.

ಜನವರಿ 24ರವರೆಗಿನ ಮಾಹಿತಿ ಅನ್ವಯ 43.34ಕೋಟಿಗೂ ಹೆಚ್ಚಿನ ಪ್ಯಾನ್ ಸಂಖ್ಯೆಗಳು ಆಧಾರ್ ಜೊತೆ ಜೋಡಣೆ ಆಗಿವೆ. ಆಧಾರ್ ಜೊತೆ ಜೋಡಣೆಯಿಂದ ನಕಲಿ ಪ್ಯಾನ್ ಸಂಖ್ಯೆ ಪತ್ತೆ ಮಾಡಲು, ತೆರಿಗೆ ವಂಚನೆ ತಪ್ಪಿಸಲು ಆಗುತ್ತದೆ.

ಶ್ರೀಮತಿ ಪದ್ಮಾವತಿ ಕೆ. ಪಾಟೀಲ ನಿಧನ

ಸಹಕಾರ ರಂಗದ ಬೀಷ್ಮ ದಿ. ಕೆ.ಎಚ್. ಪಾಟೀಲರ ಧರ್ಮಪತ್ನಿಯವರಾದ ಶ್ರೀಮತಿ ಪದ್ಮಾವತಿ ಕೆ. ಪಾಟೀಲರು ದಿನಾಂಕ:04.04.2022ರಂದು ಹುಲಕೋಟೆಯಲ್ಲಿ ನಿಧನರಾದರು. ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್.ಕೆ. ಪಾಟೀಲರ ಮಾತೋಶ್ರೀಯವರಾದ ಶ್ರೀಮತಿ ಪದ್ಮಾವತಿ ಕೆ. ಪಾಟೀಲರು ಸರಳ, ಸಜ್ಜನಿಕೆಯವರಾಗಿದ್ದರು. ಶ್ರೀಮತಿ ಪದ್ಮಾವತಿ ಕೆ. ಪಾಟೀಲರ ನಿಧನಕ್ಕೆ ಮಹಾಮಂಡಳದ ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯನವರು ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗದವರು ತೀವ್ರ ಸಂತಾಪ ವ್ಯಕ್ತಪಡಿಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.



2021-22ರಲ್ಲಿ ದಾಖಲೆಯ ರೂ. 13 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ

ಹೊಸದಿಲ್ಲಿ : ತೆರಿಗೆ ಇಲಾಖೆಯು ತನ್ನ ಇತಿಹಾಸದಲ್ಲಿಯೇ ಗರಿಷ್ಠ ಮಟ್ಟದ ಆದಾಯ ತೆರಿಗೆಯನ್ನು 2021 - 22ನೇ ಆರ್ಥಿಕ ವರ್ಷದಲ್ಲಿ ಸಂಗ್ರಹಿಸಿದೆ. ದೇಶದಲ್ಲಿ 2021 - 22ರಲ್ಲಿ ಮಾರ್ಚ್ 16ರ ತನಕ 13.63 ಲಕ್ಷ ಕೋಟಿ ರೂ. ನಿವ್ವಳ ತೆರಿಗೆ ಸಂಗ್ರಹವಾಗಿದ್ದು, ಶೇ. 48.4ರಷ್ಟು ವೃದ್ಧಿಸಿದೆ ಎಂದು ಸರಕಾರದ ಅಧಿಕೃತ ಅಂಕಿ - ಅಂಶಗಳು ತಿಳಿಸಿವೆ. ಇದು ಬಜೆಟ್‌ಅಂದಾಜಿಗಿಂತ 1 ಲಕ್ಷ ಕೋಟಿ ರೂ.ಗೂ ಹೆಚ್ಚು.

ಶೇಕಡಾವಾರು ಲೆಕ್ಕದಲ್ಲಿ ತೆರಿಗೆ ಸಂಗ್ರಹ ಶೇ. 48ರಷ್ಟು ವೃದ್ಧಿಸಿದೆ. ನೇರ ತೆರಿಗೆ ಸಂಗ್ರಹದಲ್ಲಿ ಶೇ. 53ರಷ್ಟು ಪಾಲು ಕಾರ್ಪೊರೇಟ್ ತೆರಿಗೆಯಿಂದ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ವಿಶೇಷ ಕೊರತೆ ನಿಯಂತ್ರಿಸಲು ಇದು ಸಹಕಾರಿಯಾಗಲಿದೆ. ನೇರ ತೆರಿಗೆಯಲ್ಲಿ ಶೇ. 47ರಷ್ಟು ಮೊತ್ತ ವೈಯಕ್ತಿಕ ಆದಾಯ ತೆರಿಗೆಯಿಂದ ಬಂದಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಜೆಬಿ ಮೋಹಪಾತ್ರ ತಿಳಿಸಿದ್ದಾರೆ.



ಮಾರ್ಚ್‌ನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ; ಒಟ್ಟು ರೂ.1.42 ಲಕ್ಷ ಕೋಟಿ ತೆರಿಗೆ ಸಂಗ್ರಹ

ಹೊಸದಿಲ್ಲಿ : ಮಾರ್ಚ್ ತಿಂಗಳಲ್ಲಿ ಜಿಎಸ್‌ಟಿ ತೆರಿಗೆ ಸಂಗ್ರಹವು ಸಾರ್ವಕಾಲಿಕ ದಾಖಲೆಯನ್ನು ತಲುಪಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ. ಹಣಕಾಸು ವರ್ಷಾಂತ್ಯದ ತಿಂಗಳು ಆಗಿರುವ ಮಾರ್ಚ್ ಒಂದೇ ತಿಂಗಳಲ್ಲಿ ಬರೋಬ್ಬರಿ ರೂ.1.42 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಎನಿಸಿದೆ. ಮಾರ್ಚ್ ಒಂದೇ ತಿಂಗಳಲ್ಲಿ ಸಂಗ್ರಹ ಆಗಿರುವ ಒಟ್ಟು ರೂ.1,42,095 ಲಕ್ಷ ಕೋಟಿ ಜಿಎಸ್‌ಟಿ ತೆರಿಗೆಯಲ್ಲಿ ಸಿಜಿಎಸ್‌ಟಿ ರೂ.25,830 ಕೋಟಿ, ಎಸ್‌ಜಿಎಸ್‌ಟಿ 32,378 ಕೋಟಿ, ಐಜಿಎಸ್‌ಟಿ 74,470 ಕೋಟಿ (ಇದರಲ್ಲಿ ಸರಕು ಆಮದಿನ ಮೇಲೆ ಸಂಗ್ರಹವಾದ 39,131 ಕೋಟಿ ಹಣವೂ ಸೇರಿದೆ.) ಮತ್ತು ಸೆಸ್‌ಮೇಲಿನ ಶುಲ್ಕ ರೂ.9,417 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹವಾದ ರೂ.981 ಕೋಟಿ ಶುಲ್ಕ ಸೇರಿದೆ) ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.



ಈವರೆಗೆ ಕಳೆದ ಜನವರಿ ತಿಂಗಳಲ್ಲಿ ಸಂಗ್ರಹವಾದ ಜಿಎಸ್‌ಟಿ ತೆರಿಗೆ ರೂ.1,40,986 ಕೋಟಿ ಸಾರ್ವಕಾಲಿಕ ದಾಖಲೆಯಾಗಿತ್ತು. ಈ ದಾಖಲೆಯನ್ನು ಮಾರ್ಚ್ ತಿಂಗಳು ಬ್ರೇಕ್ ಮಾಡಿದ್ದು, ಈ ಒಂದು ತಿಂಗಳಲ್ಲಿ ರೂ.1,42,095 ಕೋಟಿ ಸಂಗ್ರಹವಾಗುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.

ಸುಕೋ ಬ್ಯಾಂಕು : ಶೂನ್ಯ ಎನ್‌ಪಿಎ ಸಾಧನೆ- 4.74 ಕೋಟಿ ಲಾಭಗಳಿಗೆ

ಬಳ್ಳಾರಿ : ಸಹಕಾರಿ ಕ್ಷೇತ್ರದ ಅಗ್ರಗಣ್ಯ ಬ್ಯಾಂಕು ಆಗಿರುವ ಸುಕೋ ಬ್ಯಾಂಕು 2021-22ರ ಆರ್ಥಿಕ ಸಾಲಿನಲ್ಲಿ ಒಟ್ಟು 1309 ಕೋಟಿ ರೂಪಾಯಿ ವಹಿವಾಟು ನಡೆಸಿ 4.74 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿ ನಿವ್ವಳ ಶೂನ್ಯ (ಶೇ.0) ಎನ್‌ಪಿಎ (NPA) ಹೊಂದುವ ಮೂಲಕ ಮಹತ್ತರ ಸಾಧನೆ ಮಾಡಿದೆ. ಸುಕೋ ಬ್ಯಾಂಕಿನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿ, ಬ್ಯಾಂಕು ಒಟ್ಟು 2.8 ಕೋಟಿ ರೂಪಾಯಿ ತೆರಿಗೆ ಪಾವತಿಸಿದೆ. ತೆರಿಗೆ ಪಾವತಿಸಿದ ನಂತರ ಒಟ್ಟು 4.74 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದರು.



ಸುಕೋ ಬ್ಯಾಂಕ್ ಒಟ್ಟು 821 ಕೋಟಿ ರೂಪಾಯಿ ಠೇವಣಿ ಸಂಗ್ರಹ ಮಾಡಿ, ಒಟ್ಟು 488 ಕೋಟಿ ರೂಪಾಯಿ ಸಾಲ ವಿತರಣೆ ಮಾಡಿದೆ. ಬ್ಯಾಂಕಿನ ಎನ್‌ಪಿಎ (NPA - ಅನುತ್ಪಾದಕ ಆಸ್ತಿ) ಶೂನ್ಯ ಆಗಿರುವುದು ವಿಶೇಷ ಸಾಧನೆ ಎಂದರು. ಸಂಕಷ್ಟದಲ್ಲಿದ್ದ ಬಳ್ಳಾರಿಯ ಮಹಿಳಾ ಶಕ್ತಿ ಕೋ ಆಪರೇಟಿವ್ ಬ್ಯಾಂಕು, ಹುಬ್ಬಳ್ಳಿಯ ವರ್ಧಮಾನ್ ಕೋ ಆಪರೇಟಿವ್ ಬ್ಯಾಂಕು ಮತ್ತು ಕಾರಟಗಿಯ ಶ್ರೀ ಶರಣಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕನ್ನು ನಮ್ಮ ಬ್ಯಾಂಕಿನಲ್ಲಿ ವಿಲೀನ ಮಾಡಿಕೊಳ್ಳಲಾಗಿದೆ.

ಈ ಮೂಲಕ ಮೂರು ಸಹಕಾರಿ ಬ್ಯಾಂಕುಗಳನ್ನು ತನ್ನಲ್ಲಿ ವಿಲೀನ ಮಾಡಿಕೊಂಡು ಗ್ರಾಹಕರ ಮತ್ತು ಷೇರುದಾರರ ಹಿತಾಸಕ್ತಿ ಕಾಪಾಡಿದ ಕರ್ನಾಟಕದ ಏಕೈಕ ಸಹಕಾರಿ ಬ್ಯಾಂಕು ಎನ್ನುವ ದಾಖಲೆಯನ್ನು ಸುಕೋ ಬ್ಯಾಂಕು ಹೊಂದಿದೆ ಎಂದರು. ಪ್ರಸ್ತುತ ಕರ್ನಾಟಕದ 17 ಜಿಲ್ಲೆಗಳಲ್ಲಿ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಹೊಂದಿದ್ದು, 12 ಜಿಲ್ಲೆಗಳಲ್ಲಿ 29 ಶಾಖೆಗಳನ್ನು ಹೊಂದಿದೆ. ಆರ್‌ಬಿಐ (RBI) ನಿಂದ ಸ್ವತಂತ್ರ ಐಎಫ್‌ಎಸ್‌ಸಿ (IFSC) ಕೋಡ್ ಹೊಂದಿದ ಉತ್ತರ ಕರ್ನಾಟಕದ ಪ್ರಪ್ರಥಮ ಸಹಕಾರಿ ಬ್ಯಾಂಕು ಸುಕೋ ಬ್ಯಾಂಕು ಆಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಏಪ್ರಿಲ್ 2022 ರಿಂದ ಆನ್‌ಲೈನ್‌ನಲ್ಲಿ ಸಾಲದ ಅರ್ಜಿಯನ್ನು ಪಡೆದು ತ್ವರಿತವಾಗಿ ಸಾಲ ಮಂಜೂರು ಮಾಡುವ ಹೊಸ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಆನ್‌ಲೈನ್‌ನಲ್ಲಿ ಸಾಲದ ಅರ್ಜಿ ಪಡೆದು ಸಾಲ ಮಂಜೂರು ಮಾಡುವ ಕರ್ನಾಟಕದ ಪ್ರಪ್ರಥಮ ಸಹಕಾರಿ ಬ್ಯಾಂಕು ಸುಕೋ ಬ್ಯಾಂಕು ಆಗಿದೆ ಎಂದರು. ಮಾರುಕಟ್ಟೆಯ ಏರುಪೇರುಗಳು ಮತ್ತು ಆರ್ಥಿಕ ಕ್ಷೇತ್ರದ ಮೇಲೆ ಕೋವಿಡ್-19ರ ಪರಿಣಾಮಗಳ ಮಧ್ಯೆಯೂ ಸುಕೋ ಬ್ಯಾಂಕ್ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಗ್ರಾಹಕರು ಮತ್ತು ಷೇರುದಾರರು ಬ್ಯಾಂಕಿನ ಮೇಲೆ ಹೊಂದಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಈ ಸಾಧನೆ ಸಾಕ್ಷೀಕರಿಸುತ್ತದೆ ಎಂದು ಅವರು ಹೇಳಿದರು.

ಬ್ಯಾಂಕಿನ ಈ ಸಾಧನೆಯಲ್ಲಿ ಪಾಲ್ಗೊಂಡಿರುವ ಷೇರುದಾರರು, ಗ್ರಾಹಕರು, ಸಿಬ್ಬಂದಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದಗಳು ಎಂದು ಅವರು ಹೇಳಿದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಗಿರೀಶ್ ಮತ್ತು ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶರಾವ್ ಅವರು ಉಪಸ್ಥಿತರಿದ್ದರು.

ನೋಟುಗಳ ಮೇಲಿರುವ ಈ ವಿಶಿಷ್ಟ ಗೆರೆಗಳ ಅರ್ಥ

ಆರ್.ಬಿ.ಐ. ಹೊಸ ವಿನ್ಯಾಸದ ನೋಟುಗಳನ್ನು ಆಗಾಗ್ಗೆ ಚಲಾವಣೆಗೆ ಬಿಡುತ್ತದೆ. ಈ ನೋಟುಗಳನ್ನು ವರ್ಣರಂಜಿತವಾಗಿ ಮತ್ತು ಹೆಚ್ಚು ಆಕರ್ಷಕವಾಗಿಯೂ ಮುದ್ರಿಸಲಾಗುತ್ತದೆ. ಇತ್ತೀಚಿನ ನೋಟುಗಳು ಭದ್ರತೆಯ ದೃಷ್ಟಿಯಿಂದ ಹಲವು ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿವೆ.

ನೋಟುಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ, ಅವುಗಳ ಒಂದು ಮೂಲೆಯಲ್ಲಿ ಓರೆಯಾಗಿ ಗೀರುಗಳು ಇರುತ್ತವೆ. ಗಮನಿಸಿ; ನೋಟುಗಳ ಮೌಲ್ಯದೊಂದಿಗೆ ಈ ಗೀರುಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಆದರೆ, ಈ ಗೀರುಗಳನ್ನು ನೋಟುಗಳ ಬದಿಯಲ್ಲಿ ಯಾವ ಕಾರಣಕ್ಕೆ ಮುದ್ರಿಸಲಾಗುತ್ತದೆ ಎಂದರೆ, ವಿವಿಧ ನೋಟುಗಳ ಮೇಲಿನ ಗೀರುಗಳು ನೋಟಿನ ಮೌಲ್ಯವನ್ನು ಮಾಹಿತಿಯನ್ನು ನೀಡುತ್ತವೆ.



ಈ ಗೀರುಗಳನ್ನು ಏನೆಂದು ಕರೆಯಲಾಗುತ್ತದೆ? : ಬದಿಯ ಮೇಲೆ ರೂಪುಗೊಂಡ ಈ ಗೀರುಗಳನ್ನು bleed marks ಎಂದು ಕರೆಯಲಾಗುತ್ತದೆ. ಈ ಸಾಲುಗಳ ಗುರುತುಗಳನ್ನು ವಿಶೇಷವಾಗಿ ದೃಷ್ಟಿಹೀನರಿಗೆ ವಿನ್ಯಾಸಗೊಳಿಸಲಾಗಿದೆ. ನೋಟುಗಳ ಮೇಲಿನ ಸಾಲುಗಳನ್ನು ಸ್ಪರ್ಶಿಸುವ ಮೂಲಕ ಅದರ ಮೌಲ್ಯ ಎಷ್ಟು ಎಂದು ಅವರು ಹೇಳಬಹುದು. ಇದಕ್ಕಾಗಿಯೇ 100, 200, 500 ಮತ್ತು 2000 ನೋಟುಗಳು ಈ ಮಾರ್ಗಗಳಲ್ಲಿ ವಿಭಿನ್ನ ಸಂಖ್ಯೆಗಳನ್ನು ಹೊಂದಿವೆ. ಇದರಿಂದ ದೃಷ್ಟಿಹೀನರು ನೋಟಿನ ಮೌಲ್ಯವನ್ನು ಅರಿಯಬಹುದಾಗಿದೆ. 100 ರೂ.ಗಳ ನೋಟು ಪ್ರತಿ ಬದಿಯಲ್ಲಿ ನಾಲ್ಕು ಸಾಲುಗಳನ್ನು ಹೊಂದಿದೆ. ಮುಟ್ಟಿದಾಗ ದೃಷ್ಟಿಹೀನರಿಗೆ ಇದು 100 ರೂಪಾಯಿ ನೋಟು ಎಂದು ಅರ್ಥವಾಗುತ್ತದೆ. ಅದೇ 200 ರೂಪಾಯಿ ನೋಟಿನಲ್ಲಿ ಎರಡೂ ಮೂಲೆಗಳಲ್ಲಿ ನಾಲ್ಕು ಗೆರೆಗಳು ಮತ್ತು ಎರಡು ಸೊನ್ನೆಗಳಿವೆ. 500 ನೋಟಿನಲ್ಲಿ 5 ಸಾಲುಗಳು ಮತ್ತು 2000ರ ಎರಡೂ ನೋಟುಗಳಲ್ಲಿ 7-7 ಸಾಲುಗಳಿವೆ. ಈ ಸಾಲುಗಳ ಸಹಾಯದಿಂದ, ದೃಷ್ಟಿಹೀನರಿಗೆ ಅವುಗಳ ಮೌಲ್ಯವನ್ನು ಸುಲಭವಾಗಿ ಗುರುತಿಸಬಹುದಾಗಿದೆ.



(Society established by the Government of Karnataka under e-Governance Secretariat, DPAR
[AR] and registered under Karnataka Societies Registration Act, 1960)
Room No.146-A, First Floor, M. S. Building, Bangalore – 560 001
Phone: 08022209333

CEG/ No. CEG/15/PDFR/2020

Date: 31-03-2022

ರವರಿಗೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಸಹಕಾರ ಪಟ್ಟಣಗಳ ಮಂಡಳಿ ನಿ.,
ನಂ. 132, ಕೆ.ಹೆಚ್.ರಸ್ತೆ, ಬೆಂಗಳೂರು.

ಮಾನ್ಯರೇ,

ವಿಷಯ: ಪೂಟ್ಸ್ ತಂತ್ರಾಂಶದಲ್ಲಿ ರೈತರ ಸಾಲಗಳನ್ನು ನೋಂದಣಿ ಮಾಡಿಸಲು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಅವಕಾಶ ಕಲ್ಪಿಸುವ ಕುರಿತು.

ಉಲ್ಲೇಖ: 1. ತಮ್ಮ ಪತ್ರದ ಸಂಖ್ಯೆ ಪಬ್ಯಾಮ/307/2021-22 Dated 28-01-2022.

2. ಸಹಕಾರ ಸಂಘಗಳ ನಿಬಂಧಕರು, ರವರ ಪತ್ರದ ಸಂಖ್ಯೆ RCS/CRD/CAB-1/2021-22,
Dated 18-02-2022.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (1) ರ ತಮ್ಮ ಪತ್ರದಲ್ಲಿ ಕೋರಿರುವಂತೆ, ಪಟ್ಟಣ ಸಹಕಾರ ಬ್ಯಾಂಕುಗಳು ಕೃಷಿ ಸಾಲವನ್ನು ವಿತರಿಸಲು ಪೂಟ್ಸ್ ತಂತ್ರಾಂಶವನ್ನು ಬಳಸುವ ಬಗ್ಗೆ ಸಂಬಂಧಿಸಿದ ಪಟ್ಟಣ ಸಹಕಾರ ಬ್ಯಾಂಕುಗಳಿಗೆ e-SAALA (FRUITS BANK) ಪೋರ್ಟಲ್ ನಲ್ಲಿ ಲಾಗಿನ್ ಐಡಿ ನೀಡುವ ಕುರಿತು ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ರವರು ಉಲ್ಲೇಖ (2) ಪತ್ರದಲ್ಲಿ ರಾಜ್ಯದಲ್ಲಿರುವ ಪಟ್ಟಣ ಬ್ಯಾಂಕುಗಳ ಹೆಸರು, ವಿಳಾಸ ಮತ್ತು ಆರ್.ಬಿ.ಎ. ಪರವಾನಗಿ ಪಡೆದ ವಿವರಗಳನ್ನು ಸಹಕಾರ ಇಲಾಖೆಯ ಮುಖಾಂತರ ಕಳುಹಿಸಿರುತ್ತಾರೆ. ಸದರಿ ಪತ್ರದೊಂದಿಗೆ ಬಂದಿರುವ 262 ಪಟ್ಟಣ ಬ್ಯಾಂಕುಗಳಿಗೆ ಪೂಟ್ಸ್ ತಂತ್ರಾಂಶದ ಮೂಲಕ ಕೃಷಿ ಸಾಲಗಳನ್ನು ವಿತರಿಸಲು ಸಂಬಂಧಿಸಿದ ಬ್ಯಾಂಕ್‌ಗಳಿಂದ ಕೋರಿಕೆ ಬಂದಲ್ಲಿ ಲಾಗಿನ್ ಐಡಿಗಳನ್ನು ಸೃಜಿಸಲಾಗುವುದು ಎಂಬ ವಿಷಯವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

ಮುಂದುವರೆದು, ಸದರಿ ಪಟ್ಟಣ ಸಹಕಾರಿ ಬ್ಯಾಂಕುಗಳು ತಮ್ಮ ಮುಖಾಂತರ ಅಥವಾ ನೇರವಾಗಿ ಇ-ಆಡಳಿತ ಕೇಂದ್ರದ ಪೂಟ್ಸ್ ಶಾಖೆಯ Mail ID pdfruits-ceg@karnataka.gov.in, ಹಾಗೂ sadhfruits-ceg@karnataka.gov.in ಗಳಿಗೆ ಕೋರಿಕೆ ಸಲ್ಲಿಸಬಹುದಾಗಿದೆ. ಅದರ ತರುವಾಯ Login ID ಗಳನ್ನು ನೀಡಲಾಗುವುದು.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

ಯೋಜನಾ ನಿರ್ದೇಶಕರು,

ಪೂಟ್ಸ್, ಯೋಜನೆ, ಇ-ಆಡಳಿತ ಕೇಂದ್ರ.

ಗೃಹ ಸಾಲ ವಂಚನೆಯ ಹಲವು ಮುಖ

▶▶ ಪ್ರವೀಣ್‌ಚಂದ್ರ ಪುತ್ತೂರು

ಕಡಿಮೆ ಬಡ್ಡಿದರಕ್ಕೆ ಗೃಹಸಾಲ ಕೊಡಿಸುವುದಾಗಿ ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕನಸಿನ ಮನೆ ಖರೀದಿಸುವ ಸಮಯದಲ್ಲಿ ಇಂತಹ ವ್ಯಕ್ತಿಗಳ ಬಲೆಗೆ ಬೀಳದಂತೆ ಎಚ್ಚರ ವಹಿಸಬೇಕು. ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವಾಗ ಮೆಟ್ರೋ ಕಂಬಗಳಲ್ಲಿ, ಅಂಡರ್‌ಪಾಸ್ ಗೋಡೆಗಳಲ್ಲಿ, ಕರೆಂಟ್ ಕಂಬಗಳಲ್ಲಿ, ಸಾರ್ವಜನಿಕ ಶೌಚಾಲಯಗಳ ಗೋಡೆಗಳು ಸೇರಿದಂತೆ ಅಲ್ಲಲ್ಲಿ ಗೃಹಸಾಲಕ್ಕೆ ಸಂಬಂಧಪಟ್ಟಂತೆ ಜಾಹೀರಾತುಗಳನ್ನು ನೀವು ನೋಡಿರಬಹುದು. 'ಸಿಬಿಲ್ ಸ್ಕೋರ್ ಕಡಿಮೆ ಇದೆಯೇ? ನಾವು ನಿಮಗೆ ಗೃಹಸಾಲ ಕೊಡಿಸುತ್ತೇವೆ', 'ಬ್ಯಾಂಕ್ ಜಾಹೀರಾತಿನಲ್ಲಿ ತಿಳಿಸಿರುವುದಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ಕೊಡಿಸುತ್ತೇವೆ' ಇತ್ಯಾದಿ ಅರ್ಥದ ಹಲವು ಬಗೆಯ ಜಾಹೀರಾತುಗಳು ಮಾತ್ರವಲ್ಲದೆ ಸೋಷಿಯಲ್ ಮೀಡಿಯಾಗಳಲ್ಲಿಯೂ ಇಂತಹ ಜಾಹೀರಾತುಗಳು ಇರುತ್ತವೆ. ಫ್ರಾಡ್ ಕರೆಗಳ ಮೂಲಕವೂ ನಿಮ್ಮನ್ನು ಬಲೆಗೆ ಬೀಳಿಸಬಹುದು.

ಇಂತಹ ಜಾಹೀರಾತುಗಳಲ್ಲಿ ಬಹುತೇಕ ಜಾಹೀರಾತುಗಳು ವಂಚಕರದ್ದಾಗಿರಬಹುದು ಎಂಬ ಎಚ್ಚರಿಕೆ ಅಗತ್ಯ. ಇಂತಹ ವಂಚಕರು ಬ್ಯಾಂಕ್‌ಗಳು ಅಥವಾ ಹಣಕಾಸು ಕಂಪನಿಗಳ ಅಧಿಕೃತ ಏಜೆಂಟ್‌ಗಳೆಂದು ಘೋಷಿಸಿ ನೀಡುತ್ತಾರೆ. ಸಾಲ ದೊರಕಿಸಿಕೊಟ್ಟರೆ ಇಂತಿಷ್ಟು ಕಮೀಷನ್ ಕೊಡಬೇಕು ಎನ್ನುತ್ತಾರೆ. ಆದರೆ, ಯಾವುದೇ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಸಹಾಯ ಮಾಡಲು ಅಂತಹ ಏಜೆಂಟ್‌ಗಳನ್ನು ಅಪಾಯಿಂಟ್‌ಮೆಂಟ್ ಮಾಡಿರುವುದಿಲ್ಲ. ಹಣಕಾಸು / ಆಸ್ತಿ ದಾಖಲೆಗಳು ಸಮರ್ಪಕವಾಗಿದ್ದರೆ ನೇರವಾಗಿ ನೀವೇ ಬ್ಯಾಂಕ್ ಮುಖಾಂತರ ಸಾಲ ಪಡೆಯಬಹುದು.

ಸಿಬಿಲ್ ಸ್ಕೋರ್ ಕಡಿಮೆಯಿದ್ದರೂ ಸಾಲ ಕೊಡಿಸುತ್ತೇವೆ ಎಂದಾಗ ನೀವು ಎಚ್ಚರ ವಹಿಸಲೇಬೇಕು. ಏಕೆಂದರೆ, ಭಾರತದ ಯಾವುದೇ ಬ್ಯಾಂಕ್ ಉತ್ತಮ ಸಿಬಿಲ್ ಸ್ಕೋರ್, ಸಮರ್ಪಕ ಆದಾಯ ದಾಖಲೆಗಳು, ಸಂಪೂರ್ಣ ಆದಾಯ ದಾಖಲೆಗಳು ಇಲ್ಲದೆ ಇದ್ದರೆ ಸಾಲ ನೀಡುವುದಿಲ್ಲ. ಈಗಾಗಲೇ ಬ್ಯಾಂಕ್‌ಗಳು ಅತ್ಯಂತ ಕಡಿಮೆ ಬಡ್ಡಿದರಕ್ಕೆ ಸಾಲ ನೀಡುತ್ತಿದ್ದು, 'ಬ್ಯಾಂಕ್‌ಗಳು ತಿಳಿಸಿರುವುದಕ್ಕಿಂತ ಕಡಿಮೆ ದರಕ್ಕೆ ಸಾಲ ಕೊಡಿಸುತ್ತೇವೆ' ಎಂಬ ಆಮಿಷವನ್ನೂ ನಂಬಬೇಡಿ.

ವಂಚನೆಯ ನಾನಾ ಮುಖಗಳು

ವಂಚನೆ-1 : ಇಂತಹ ವಂಚಕರು ಸಾಮಾನ್ಯವಾಗಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಸಂಪರ್ಕ ಮಾಹಿತಿಗಳನ್ನು ಪಡೆಯುತ್ತಾರೆ. ಸೈಬರ್ ಹ್ಯಾಕಿಂಗ್ ತಂತ್ರಗಳು ಅಥವಾ ಬ್ಯಾಂಕ್‌ನಲ್ಲಿರುವ ತಮ್ಮ ಪರಿಚಿತರಿಂದ ಇಂತಹ ಮಾಹಿತಿಯನ್ನು ಪಡೆಯಬಹುದು. ಮುಖ್ಯವಾಗಿ, ಕಡಿಮೆ ಕ್ರೆಡಿಟ್ ಸ್ಕೋರ್ ಅಥವಾ ಅಸಮರ್ಪಕ ದಾಖಲೆ ಇತ್ಯಾದಿಗಳಿಂದ ಸಾಲದ ಅರ್ಜಿ ರಿಜೆಕ್ಟ್ ಆದವರೇ ಇವರ ಪ್ರಮುಖ ಟಾರ್ಗಟ್ ಆಗಿರುತ್ತಾರೆ.

'ಬ್ಯಾಂಕ್‌ಗಳು ನೇರವಾಗಿ ಇಂತಹ ಸಾಲ ನೀಡುವುದಿಲ್ಲ. ನಮ್ಮ ಸಂಪರ್ಕದ ಆಧಾರದಲ್ಲಿ ನಿಮಗೆ ಸಾಲ ತೆಗೆಸಿಕೊಡುತ್ತೇವೆ' ಎಂದು ಅವರು ತಿಳಿಸುತ್ತಾರೆ. ಕೆಲವೊಂದು ಇವರು ಬ್ಯಾಂಕ್‌ನಿಂದ ಇನ್ ಪ್ರಿನ್ಸಿಪಲ್ ಸ್ಯಾಂಕ್ಷನ್ ಲೇಟರ್



(ಅರ್ಹತಾ ಪತ್ರ) ಅನ್ನೂ ನಿಮಗೆ ತೋರಿಸಬಹುದು. ಇದು ಸಾಲಕ್ಕೆ ಅನುಮತಿ ದೊರಕಿದ ಅಂತಿಮ ಪತ್ರವೆಂದು ಇವರು ನಂಬಿಸಬಹುದು. ಇಂತಹ ಪತ್ರಗಳು ಹೆಚ್ಚಾಗಿ ಫೇಕ್ ಆಗಿರುತ್ತವೆ.

ನೀವು ಫೈನಲ್ ಲೇಟರ್ ಆಫ್ ಸ್ಯಾಂಕ್ಷನ್ ಅಥವಾ ಸಾಲಕ್ಕೆ ಅನುಮತಿ ದೊರಕಿದ ಅಂತಿಮ ಪತ್ರ ಕೇಳಿದಾಗಲೇ ನಿಜವಾದ ಸಮಸ್ಯೆ ಆರಂಭವಾಗುತ್ತದೆ. ಉತ್ತಮ ಸಿಬಿಲ್ ಸ್ಕೋರ್, ಸಮರ್ಪಕ ದಾಖಲೆ ಪತ್ರಗಳು ಇತ್ಯಾದಿಗಳನ್ನು ನೀಡಲೇ ಇದ್ದರೆ ಇದು ದೊರಕದು. ಆದರೆ, ಇಷ್ಟರಲ್ಲಿಯೇ ಇಂತಹ ಏಜೆಂಟ್‌ಗಳು ಕಮಿಷನ್ ರೂಪದಲ್ಲಿ ನಿಮ್ಮಿಂದ ಹಲವು ಸಾವಿರ ಅಥವಾ ಲಕ್ಷ ರೂ. ಪಡೆದಾಗಿರುತ್ತದೆ.

ವಂಚನೆ-2 : ವಂಚಕರು ವೃತ್ತಿಪರ ಕಾಲ್ ಸೆಂಟರ್ ಸೆಟಪ್ ಹೊಂದಿರಬಹುದು. ಸಾಲದ ಅಗತ್ಯವಿರುವವರಿಗೆ ಇಲ್ಲಿನ ಉದ್ಯೋಗಿಗಳು ಕರೆ ಮಾಡಬಹುದು. ನಿಮಗೆ ಸಾಲ ದೊರಕಿಸಿಕೊಡುವುದಾಗಿ ಭರವಸೆ ನೀಡಬಹುದು. ಆಧಾರ್ ಕಾರ್ಡ್, ಪಾನ್‌ಕಾರ್ಡ್, ಬ್ಯಾಂಕ್ ಸ್ಟೇಟ್‌ಮೆಂಟ್, ಐಟಿ ರಿಟರ್ನ್, ಸ್ಯಾಲರಿ ಸ್ಲಿಪ್, ಮುಂಬರುವ ದಿನಾಂಕದ ಚೆಕ್‌ಗಳನ್ನೂ ಕೇಳಬಹುದು. ಈ ಚೆಕ್‌ಗಳನ್ನು ಬಳಸಿ ಭವಿಷ್ಯದಲ್ಲಿ ಆ ಕಾಲ್‌ಸೆಂಟರ್‌ನವರು ನಿಮ್ಮ ಅಕೌಂಟ್‌ನಿಂದ ಹಣ ವಿತರಿಸಿ ಮಾಡಿಕೊಳ್ಳಬಹುದು. ಇಷ್ಟು ಮಾತ್ರ ಅಪಾಯ ಇರುವುದಿಲ್ಲ. ನಿಮ್ಮಿಂದ ಪಡೆದ ವಿವಿಧ ದಾಖಲೆಪತ್ರಗಳನ್ನು ಬಳಸಿ ಅವರು ಬೇರೆ ಬ್ಯಾಂಕ್‌ನಲ್ಲಿ ನಿಮ್ಮದೇ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಬಹುದು. ನಿಮ್ಮದೇ ಹೆಸರಿನಿಂದ ಬೇರೆ ಫೋನ್ ನಂಬರ್ ಪಡೆದು ಅದನ್ನು ಆ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬಹುದು. ನಿಮ್ಮ ಹೆಸರಿನಲ್ಲಿ ಸಾಲ (ಪರ್ಸನಲ್ ಲೋನ್ ಅಥವಾ ಇನ್ಯಾವುದೋ ಸಾಲ) ಪಡೆದು, ಆ ಹಣವನ್ನು ಅವರು ಬಳಸಬಹುದು. ನಿಮಗೆ ಗೊತ್ತಿಲ್ಲದೆಯೇ ನೀವು ದೊಡ್ಡ ಮೊತ್ತಕ್ಕೆ ಸಾಲಗಾರರಾಗಬೇಕಾಗಬಹುದು.

ಇಂತಹ ವಂಚಕರಿಗೆ ನಿಮ್ಮ ಕ್ರೆಡಿಟ್ ಹಿಸ್ಟರಿ/ ಕ್ರೆಡಿಟ್ ರಿಮೋಟ್ ಕುರಿತು ಆಸಕ್ತಿ ಇರುವುದಿಲ್ಲ. ನನ್ನ ಬ್ಯಾಂಕ್ ಖಾತೆಯಲ್ಲಿ ಏನೂ ಹಣವಿಲ್ಲ. ಇವರು ಮೋಸ ಮಾಡಲಾರರು ಎಂದುಕೊಳ್ಳಬೇಡಿ. ಅವರು ನಿಮ್ಮದೇ ಹೆಸರಿನಲ್ಲಿ ಸಾಲ ಪಡೆದು ವಂಚಿಸಬಹುದು. ರಾಜ್ಯದಲ್ಲಿ ಇಂತಹ ಸಾಕಷ್ಟು ಘಟನೆಗಳು ವರದಿಯಾಗಿವೆ.

ವಂಚನೆ-3 : ಇದು ವಂಚನೆ 2ರಂತೆ ಇರುತ್ತದೆ. ಆದರೆ, ಒಟ್ಟಾರೆ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಮಾಡುತ್ತಾರೆ. ನಿಮ್ಮಿಂದ ಎಲ್ಲಾ ಮಾಹಿತಿ, ದಾಖಲೆ ಪಡೆದುಕೊಂಡು ನಿಮ್ಮ ಖಾತೆಯಿಂದ ಯುಪಿಐ, ನೆಟ್‌ಬ್ಯಾಂಕಿಂಗ್, 7ನೇ ಪುಟಕ್ಕೆ...

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



ನಮ್ಮ ಬ್ಯಾಂಕು ಸಕ್ಕರೆ ಜಿಲ್ಲೆ ಬೆಳಗಾವಿ ಭಾಗದಲ್ಲಿ ಬರುತ್ತಿದ್ದು, ಸಕ್ಕರೆ ಕಾರಖಾನೆಗಳು ಪ್ರಾರಂಭವಾಗಿ ಕಬ್ಬು ಪೂರೈಸಿದ ರೈತರ ಖಾತೆಗಳಿಗೆ ಬಿಲ್ (Sugar Cane Bill) ಜಮಾ ಮಾಡಲು ಪ್ರಾರಂಭವಾದ ತಕ್ಷಣ ನಮ್ಮಲ್ಲಿ ಠೇವು ಗಣನೀಯವಾಗಿ ಹೆಚ್ಚಾಗುತ್ತದೆ. ಈಗಾಗಲೇ ನಾವು ಕೆಳಕಾಣಿಸಿದಂತೆ ವಿವಿಧ ಕಡೆಗಳಲ್ಲಿ ಗುಂತಾವಣೆ ಮಾಡಿದ್ದು ಇರುತ್ತದೆ.

- (ಅ) ಎಸ್.ಎಲ್.ಆರ್ ಹೂಡಿಕೆ - ಎನ್‌ಡಿಟಿಎಲ್‌ನ ಪ್ರತಿಶತ 40%ರ ಸಮೀಪದಲ್ಲಿರುತ್ತದೆ.
- (ಬಿ) ನಾನ್ ಎಸ್.ಎಲ್.ಆರ್ ಹೂಡಿಕೆ (ಕಾಲ್ ಮನಿ ಎಸ್.ಬಿ.ಐ-ಡಿಎಫ್‌ಹೆಚ್‌ಐ) ಹಿಂದಿನ ವರ್ಷದ ಒಟ್ಟು ಠೇವಿನ ಪ್ರತಿಶತ 10%ರಷ್ಟು ಮುಟ್ಟಿರುತ್ತದೆ.
- (ಸಿ) ಇತರ ಬ್ಯಾಂಕುಗಳಲ್ಲಿಟ್ಟ ಠೇವಣಿ - ಹಿಂದಿನ ವರ್ಷದ ಒಟ್ಟು ಠೇವಿನ ಪ್ರತಿಶತ 20% ಮುಟ್ಟಿರುತ್ತದೆ. ಮೇಲ್ಕಾಣಿಸಿದ ಎಲ್ಲ ಗುಂತಾವಣೆ ಮಾಡಿದರೂ ಸಹ ನಮ್ಮಲ್ಲಿ ಇನ್ನೂ ಹೆಚ್ಚುವರಿ ಹಣ ಉಳಿಯುತ್ತಿರುತ್ತದೆ. ನಾವು ಈ ಹೆಚ್ಚುವರಿ ಹಣವನ್ನು ಆರ್‌ಬಿಐ ನಿಯಮದಂತೆ ಎಲ್ಲಿ ಗುಂತಾವಣೆ ಮಾಡಬಹುದು? ನಮ್ಮಲ್ಲಿರುವ ಹೆಚ್ಚುವರಿ ಹಣವನ್ನು Call, Notice money with SBI

ಗ್ರಾಹಕರ ಪ್ರಶ್ನೆ:

ಮೊಬೈಲ್ ಬ್ಯಾಂಕಿಂಗ್ ಇತ್ಯಾದಿಗಳ ಮೂಲಕ ಹಣ ಕಬಳಿಸುತ್ತಾರೆ. ಸಂಸ್ಕರಣಾ ಶುಲ್ಕ ಇತ್ಯಾದಿ ವಿವಿಧ ಶುಲ್ಕಗಳ ನೆಪ ಹೇಳಿ ನಿಮ್ಮಿಂದ ಹಣ ಪಡೆದುಕೊಳ್ಳಬಹುದು. ಈ ರೀತಿ ಸಾಕಷ್ಟು ಹಣ ಪಡೆದ ಕೆಲವು ದಿನಗಳ ಬಳಿಕ 'ನಿಮ್ಮ ಅರ್ಜಿ ರಿಜೆಕ್ಟ್ ಆಗಿದೆ' ಎಂದು ತಿಳಿಸಬಹುದು. ಮತ್ತೆ ಫೋನ್ ಮಾಡಿದರೆ ಅವರು ಸ್ವೀಕರಿಸುವುದಿಲ್ಲ. ಕೆಲವೊಂದು ಸಂದರ್ಭದಲ್ಲಿ ಈ ಕರೆ ಮಾಡಿರುವ ಆ ಸಂಖ್ಯೆಯೇ ಅಸ್ತಿತ್ವದಲ್ಲಿರುವುದಿಲ್ಲ.

ಕ್ರೆಡಿಟ್ ಹೆಚ್ಚು ಟೆಕ್ ಜ್ಞಾನವಿಲ್ಲ ಅಥವಾ ಮುಗ್ಧ ಎಂದು ಗೊತ್ತಾದರೆ 'ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ಸಂಖ್ಯೆ ನೀಡಿ' ಎಂದು ಕೇಳಬಹುದು. ಈ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ಸಂಪೂರ್ಣ ಖಾಲಿ ಮಾಡಿಬಿಡಬಹುದು. 'ನಿಮ್ಮ ಸಾಲದ ಅರ್ಜಿಗೆ ಈಗಲೇ ಅಂಗೀಕಾರ ದೊರಕುತ್ತದೆ, ಇದಕ್ಕೆ ಸಂಬಂಧಪಟ್ಟಂತೆ ಒಟಿಪಿ ಬಂದಿರುತ್ತದೆ, ತಕ್ಷಣ ಕಳುಹಿಸಿ' ಎಂದು ಕೇಳುತ್ತಾರೆ. ಅಬ್ಬಾ ಕೊನೆಗೂ ಸಾಲ ದೊರಕುತ್ತದಲ್ಲ ಎಂದು ಹೆಚ್ಚು ಯೋಚಿಸದೆ ಹೆಚ್ಚಿನವರು ಒಟಿಪಿ ನೀಡುತ್ತಾರೆ. ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್‌ಗೆ ಬಂದ ಇಂತಹ ಒಟಿಪಿ ಮಾಹಿತಿಯನ್ನು ಇತರರಿಗೆ ನೀಡಬೇಡಿ.

ಇರಲಿ ಎಚ್ಚರ!

- ಮೊದಲನೆಯದಾಗಿ, ಗೃಹಸಾಲಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್‌ಗಳ ಎಜೆಂಟ್‌ಗಳೆಂದು ಕರೆ ಮಾಡುವ ಯಾರನ್ನೂ ನಂಬಬೇಡಿ.
- ಬ್ಯಾಂಕ್‌ನ ಶಾಖೆಗೆ ನೇರವಾಗಿ ಭೇಟಿ ನೀಡುವುದು ಉತ್ತಮ.

DFHI ನಲ್ಲಿ ಹೂಡಿಕೆ ಮಾಡಬಹುದಾ? ಒಂದು ವೇಳೆ ಹೀಗೆ ಹೂಡಿಕೆ ಮಾಡಿದರೆ ನಮ್ಮ ಮಿತಿ ದಾಟುತ್ತದೆಯಾ ಮತ್ತು ಇದಕ್ಕೆ ಏನಾದರೂ ಲಿಮಿಟ್ ಇದೆಯಾ ಎಂಬ ಬಗ್ಗೆ ಸಲಹೆ ನೀಡಲು ವಿನಂತಿ.

- ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಳಗಾವಿ ಜಿಲ್ಲೆ.

ಉತ್ತರ : ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಹೂಡಿಕೆಯನ್ನು ನಾನ್ ಎಸ್‌ಎಲ್‌ಆರ್ ಹೂಡಿಕೆಯೆಂದು ಪರಿಗಣಿಸಲು ರಿಜರ್ವ್ ಬ್ಯಾಂಕು ಹಲವು ಷರತ್ತುಗಳನ್ನು ವಿಧಿಸಿದೆ. ರಿಜರ್ವ್ ಬ್ಯಾಂಕು ತನ್ನ ದಿನಾಂಕ ಸೆಪ್ಟೆಂಬರ್ 20, 2021ರ ಮಾಸ್ಟರ್ ಸುತ್ತೋಲೆಯ ಪ್ರಾರ 12ರಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಗಮನಿಸಿದಾಗ, ನಿಮ್ಮ ಬ್ಯಾಂಕು SBI DFHI ನಲ್ಲಿ ಇರಿಸಿದ ಕರೆ ಹಣದ ಠೇವಣಿ (Call Money Deposit) ಯನ್ನು ನಾನ್ ಎಸ್‌ಎಲ್‌ಆರ್ ಹೂಡಿಕೆ ಎಂದು ವ್ಯಾಖ್ಯಾನಿಸಲು ಅರ್ಹತೆ ಪಡೆಯುವುದಿಲ್ಲ. SBI DFHI ನಲ್ಲಿ ಇಟ್ಟ ಮೊತ್ತವನ್ನು ಇತರ ಬ್ಯಾಂಕುಗಳಲ್ಲಿ ಇಟ್ಟ ಠೇವಣಿಯೆಂದು ಪರಿಗಣಿಸಬೇಕು ಮತ್ತು ಇದು ನಿಮ್ಮ ಕಳೆದ ವರ್ಷದ ಠೇವಣಿಯ ಶೇ.5ಕ್ಕಿಂತ ಅಧಿಕವಿರಬಾರದು.

ಹೆಚ್ಚುವರಿ ಹಣವನ್ನು ಸಾಲ ನೀಡಲು ಉಪಯೋಗಿಸಬೇಕು. ಅದು ಸಾಧ್ಯವಿಲ್ಲದಿದ್ದರೆ ತನ್ನ ಠೇವಣಿಯ ಮೇಲೆ ನೀಡುವ ಬಡ್ಡಿದರದಲ್ಲಿ ಕಡಿತಗೊಳಿಸಬೇಕು. ಕೊನೆಯದಾಗಿ, ಹೆಚ್ಚುವರಿ ಹಣವನ್ನು ಅರ್ಹತೆ ಪಡೆದ ನಾನ್ ಎಸ್‌ಎಲ್‌ಆರ್ ಹೂಡಿಕೆ ಅಥವಾ ಸರ್ಕಾರಿ ಭದ್ರತಾ ಪತ್ರ / ಟ್ರಷರಿ ಬಿಲ್‌ಗಳಲ್ಲಿ ಹೂಡಿಕೆ ಮಾಡಬಹುದು.

- ಬ್ಯಾಂಕ್‌ನ ಶಾಖೆಯಲ್ಲಿಯೇ ಎಲ್ಲಾ ದಾಖಲೆಪತ್ರಗಳನ್ನು ನೀಡಿ ಮತ್ತು ಅಲ್ಲಿಂದಲೇ ವಾಪಸ್ ಪಡೆದುಕೊಳ್ಳಿ.
- ಪ್ರೊಸೆಸಿಂಗ್ ಶುಲ್ಕ ಇತ್ಯಾದಿಗಳನ್ನು ಯಾರ ವೈಯಕ್ತಿಕ ಖಾತೆಗೂ ಹಾಕಬೇಡಿ, ಬ್ಯಾಂಕ್‌ನ ಅಧಿಕೃತ ಖಾತೆಗೆ ಮಾತ್ರ ಹಾಕಬಹುದು.
- ಯುಪಿಐ, ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಅಥವಾ ಇತರೆ ಯಾವುದೇ ಆನ್‌ಲೈನ್ ಪಾವತಿಯ ಸಂದರ್ಭದಲ್ಲಿ ಸಣ್ಣ ಮೊತ್ತವಾಗಿದ್ದರೂ ಒಟಿಪಿ ಇತ್ಯಾದಿಗಳನ್ನು ಶೇರ್ ಮಾಡಬೇಡಿ.

ಈ ಶುಲ್ಕಗಳ ಬಗ್ಗೆ ಗೊತ್ತೇ? : ಗೃಹಸಾಲ ಪಡೆಯುವಾಗ ಕೇವಲ ಬ್ಯಾಂಕ್ ಬಡ್ಡಿದರದ ಕುರಿತು ಮಾತ್ರ ಯೋಚಿಸಿದರೆ ಸಾಲದು. ಗೃಹಸಾಲದ ಸಮಯದಲ್ಲಿ ಬ್ಯಾಂಕ್‌ಗಳು ವಿವಿಧ ಶುಲ್ಕಗಳನ್ನು ವಿಧಿಸುತ್ತವೆ. ಸಾಲ ವಿತರಿಸುವ ಮೊದಲು ಪ್ರೊಸೆಸಿಂಗ್ ಫೀ, ಅಡ್ಮಿನಿಸ್ಟ್ರೇಷನ್ ಫೀ, ಜಿಎಸ್‌ಟಿ ಟೆಕ್ನಿಕಲ್ / ಲೀಗಲ್ ಅಸೆಸ್‌ಮೆಂಟ್ ಶುಲ್ಕ, ಕ್ರೆಡಿಟ್ ಕಾರ್ಡ್ ವರದಿ ಶುಲ್ಕ ಇತ್ಯಾದಿಗಳನ್ನು ಪಾವತಿಸಬೇಕಿರುತ್ತದೆ. ಸಾಲ ಪಡೆದ ಬಳಿಕ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕ, ಡಾಕ್ಯುಮೆಂಟೇಷನ್ ವೆಚ್ಚಗಳು, ಸಾಲದ ಅವಧಿ ಬದಲಾವಣೆ ಶುಲ್ಕ, ಲೋನ್ ಕನ್ಸರ್ಷನ್, ಇಎಂಐ ವಿಳಂಬ ಪಾವತಿ ದಂಡ, ಬೇಗ ಪಾವತಿಸಿದ ಶುಲ್ಕ, ಸಾಲದ ಅಕೌಂಟ್ ಸ್ಟೇಟ್‌ಮೆಂಟ್ ಶುಲ್ಕ, ಗೃಹ ಸಾಲ ಮರು ಸ್ಯಾಂಕ್ಷನ್ ಮಾಡಿದ್ದಕ್ಕೆ ಮೊತ್ತ, ಚೆಕ್ ಬೌನ್ಸ್ ಪೆನಾಲ್ಟಿ ಸೇರಿದಂತೆ ವಿವಿಧ ಖರ್ಚು ವೆಚ್ಚಗಳು ಎದುರಾಗಬಹುದು.



ಒನ್‌ಲೈನ್ ನ್ಯಾಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಕಳೆದ ಕೆಲ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರಿಗೆ ರೂ.8 ರೂ. ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ರೂ.108.99 ಮತ್ತು ಡೀಸೆಲ್ ರೂ. 92.83 ಮುಟ್ಟಿದೆ. ದೆಹಲಿಯಲ್ಲಿ ಲೀಟರ್ ರೂ. 103.41 ಮುಟ್ಟಿದೆ.
- ರೋಲ್ಸ್ ರಾಯ್ಸ್ ಚಿನ್ನದ ಕಾರಿನ ಮಾಲೀಕ ಓರ್ವ ಉದ್ಯಮಿ, ಈತ ತನ್ನ ಚಿನ್ನದ ಕಾರನ್ನು ಜನರು ಕೂಡಾ ಅನುಭವಿಸಬೇಕು ಎನ್ನುವ ಕಾರಣಕ್ಕೇ ಚಿನ್ನದ ಕಾರನ್ನು ಟ್ಯಾಕ್ಸಿಯಾಗಿ ಮಾರ್ಪಾಡು ಮಾಡಿದ್ದಾರೆ. ಜನರು ರೂ. 7 ಲಕ್ಷ ಕೊಟ್ಟು ಈ ಕಾರನ್ನು ಬುಕ್ ಮಾಡಬಹುದಾಗಿದೆ.
- ರಾಜ್ಯ ಸರ್ಕಾರ ಈ ಬಾರಿಯೂ ತೆರಿಗೆ ಸಂಗ್ರಹದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಆದರೆ, ಅಬಕಾರಿ ಇಲಾಖೆಯ ಪ್ರಸ್ತುತ ಹಣಕಾಸು ವರ್ಷದಲ್ಲಿ ರೂ. 26,276.83 ಕೋಟಿ ರಾಜಸ್ವ ಸಂಗ್ರಹಿಸಿ ನಿರೀಕ್ಷೆಗಿಂತಲೂ ಉತ್ತಮ ಸಾಧನೆ ಮಾಡಿದೆ.
- ಸ್ವಿಜರ್ಲ್ಯಾಂಡ್ ಮೂಲದ ಸಂಸ್ಥೆಯೊಂದು ವಿಶ್ವದ ವಿವಿಧ ದೇಶಗಳ ಮತ್ತು

- ಪ್ರಮುಖ ನಗರಗಳ ವಾಯು ಗುಣಮಟ್ಟದ ವರದಿ ತಯಾರಿಸಿದೆ. ಈ ವರದಿಯಲ್ಲಿ ರಾಜಧಾನಿ ಬೆಂಗಳೂರನ್ನು ಹಿಂದಿಕ್ಕಿ ಹುಬ್ಬಳ್ಳಿ ನಗರ ಪ್ರಥಮ ಸ್ಥಾನವನ್ನು ಪಡೆದಿದ್ದರೆ, ಯಾದಗಿರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
- ಭಾರತದ ಬಿಲಿಯನೇರ್ ಉದ್ಯಮಿ ಆದಾನಿ ಕಳೆದ ಕೇವಲ 3 ತಿಂಗಳಿನಲ್ಲಿ 24 ಶತಕೋಟಿ ಡಾಲರ್ ಅಂದರೆ, ರೂ. 1.8 ಲಕ್ಷ ಕೋಟಿ ಹಣಗಳಿಸಿದ್ದು, ಈ ವಿಚಾರದಲ್ಲಿ ವಿಶ್ವದ ಅನೇಕ ದಿಗ್ಗಜ ಸಿರಿವಂತರನ್ನು ಹಿಂದಿಕ್ಕಿದ್ದಾರೆ.
 - ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ದೇಶದ ಮೊದಲ ಕಾಡುಕೋಣ ಸಫಾರಿ ಏಪ್ರಿಲ್ ಅಂತ್ಯಕ್ಕೆ ಆರಂಭವಾಗಲಿದ್ದು, 650 ಎಕರೆ ವಿಸ್ತೀರ್ಣದ ಈ ಧಾಮದಲ್ಲಿ ಕಾಡುಕೋಣ, ಕಾಡೆಮ್ಮೆಗಳಿಗಾಗಿ 65 ಎಕರೆಯಲ್ಲಿ ಪ್ರತ್ಯೇಕ ಕಾರಿಡಾರ್ ನಿರ್ಮಿಸಲಾಗಿದೆ.
 - ಇಂಗ್ಲೆಂಡ್‌ನಲ್ಲಿ ಪತ್ತೆಯಾದ ಓಮ್ಮೈಕ್ರಾನ್ ರೂಪಾಂತರಿ ತಳ ಈ ಹಿಂದಿನ ಯಾವುದೇ ಕೋವಿಡ್-19ರ ತಳಿಗಳಿಗಿಂತ ಹೆಚ್ಚು ವೇಗವಾಗಿ ಹರಡುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಹಿ ದು ಗ ರ ಅ ನಿ ಸಿ ಕೆ . . .



ಮೋಸಕ್ಕೆ ಕಡಿವಾಣ ಬೀಳಲಿ : ವಾರ್ಷಿಕ ರೂ.3 ಲಕ್ಷದವರೆಗೆ ಆದಾಯ ಇರುವ ಕುಟುಂಬಕ್ಕೆ ಅಡಮಾನ ಇಲ್ಲದೆ ನೀಡುವ ಸಣ್ಣ ಸಾಲ ವಿತರಿಸುವ ಸಂಸ್ಥೆಗಳು ದುಬಾರಿ ಬಡ್ಡಿ ದರ ವಿಧಿಸುವಂತಿಲ್ಲ ಎಂದು ಆರಬಿಎ ಎಚ್ಚರಿಕೆ ನೀಡಿರುವುದು ಸಕಾಲಿಕವಾಗಿದೆ. ಇತ್ತೀಚೆಗೆ ಈ ರೀತಿಯ ಸಾಲ ಪಡೆದವರೊಬ್ಬರು ಅಸಲಿಗಿಂತಾ ಹೆಚ್ಚು ಬಡ್ಡಿ ಕಟ್ಟಬೇಕಾಗಿ ಬಂದಿತು. ಈ ರೀತಿಯ ಮೋಸಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿ.

▶▶ ಮಂಜುನಾಥ್ ಎಂ., ಚಿಕ್ಕಮಗಳೂರು

ವಾಲೆಟ್ ಗೊಂದಲ : ದೇಶದಲ್ಲಿ ಡಿಜಿಟಲ್ ಪಾವತಿಗೆ ರಿಸರ್ವ್ ಬ್ಯಾಂಕ್ ಉತ್ತೇಜನ ನೀಡಿದ ಬಳಿಕ ಜನರು ಇದನ್ನು ಬಳಸಲಾರಂಭಿಸಿದ್ದಾರೆ. ಕಳೆದ ಫೆಬ್ರವರಿ ತಿಂಗಳೊಂದರಲ್ಲೇ ರೂ.8.26 ಟ್ರಿಲಿಯನ್ ಅಂದರೆ, ರೂ. 8.25ಲಕ್ಷ ಕೋಟಿ ಹಣ ಡಿಜಿಟಲ್ ರೂಪದಲ್ಲಿ ವಿನಿಮಯವಾಗಿದೆ ಅಂದರೆ, ಡಿಜಿಟಲ್ ಪಾವತಿಯ ಅಗಾಧತೆಯನ್ನು ತಿಳಿಯಬಹುದಾಗಿದೆ. ಆದರೂ ಈ ರೀತಿ ಪಾವತಿಸಲು ಯಾವ ವಾಲೆಟ್ ಉತ್ತಮ ಅನ್ನುವ ಗೊಂದಲ ಅನೇಕ ಜನರಿಗಿದೆ.

▶▶ ಶ್ರೀಮತಿ ಕಿರಣಕುಮಾರಿ, ಮೈಸೂರು

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore – 560027.